

ನಂಬುವದಕ್ಕೆ ಪ್ರಯಾಸ ಷಟ್ಕರು

ಓದುವ ಮನೆಜಾತ #42

VIII. ಯೀಸುವಿನ ಪುನರುತ್ತಾನ, ಕಾಣಿಸುವಿಕೆ, ಅರೋಹಣ (ಮುಂದುವರೆಯುವದು).

A. ಭಾನುವಾರ್: ಪುನರುತ್ತಾನ ಹೊಂದಿದ ದಿವಸ (ಮುಂದುವರೆಯುವದು).

1. ಖಾಲಿಯಾದ ಸಮಾದಿ (ಮುಂದುವರೆಯುವದು).
2. ಖಾಲಿಯಾದ ಸಮಾದಿ ಹಾಗೂ ಇಬ್ಬರು ಶಿಷ್ಯರು (ಲಾಕ 24:12; ಯೋಹಾನ 20:1-10; ನೋಡಿ ಲಾಕ 24:24).
3. ಮಗ್ನಿಚರ ಮಲಿಯಂಗಿ: ಚೆಲದಲ ಬಾಲ ಕಾಣಿಸಿಕೊಂಡನು (ಮಾರ್ಕ 16:9-11; ಯೋಹಾನ 20:11-18; ನೋಡಿ ಲಾಕ 24:10).
4. ಇತರ ಸ್ತೀಯಲಿಗೆ: ಎರಡನೇ ಬಾಲ ಕಾಣಿಸಿಕೊಂಡನು (ಮತ್ತಾಯ 28:9-11ಎ; ನೋಡಿ ವರ್ಜನೆಗಳ 1, 5-8).
5. ಮೂರನೆಯ ಬಾಲ: ಹೆಲ್ತನಿಗೆ ಕಾಣಿಸಿಕೊಂಡನು (1 ಕೊಲಂಧ 15:5; ನೋಡಿ ಲಾಕ 24:34).
6. ನಾಲ್ಕನೆಯ ಬಾಲ: ಕೈಳಾಯ ಹಾಗೂ ಇತರಲಿಗೆ ಕಾಣಿಸಿಕೊಂಡನು (ಮಾರ್ಕ 16:12, 13; ಲಾಕ 24:13-35).

ಫೀರಿಕೆ

ದೇವರ ವಾಗ್ದಾನಗಳಲ್ಲಿ ಒಂದನ್ನೂ ನಂಬುವದಕ್ಕೆ ನಿನು ಎಂದಾದರೂ ಪ್ರಯಾಸ ಹಣ್ಣಿದ್ದಿಯಾ? - ಅಲಾಹಕರಣಿಗೆ ಜೀವತದಲ್ಲಿ ಎಲ್ಲವೂ ಸಲಿಯಾಗಿ ನಡೆಯಲೇ ಇರುವಾಗ, ದೇವರು ಅಂತಿಮವಾಗಿ “ಎಲ್ಲಾ ಕಾಯೆಗಳು ಅನುಕಾಲವಾಗುತ್ತವೆ” (ರೋಮಾಹುರ 8:28) ಎಂದು ನಂಬುವುದಕ್ಕೆ ಕಷ್ಟಕರವಾಗಿದೆಯೆ ನಿನು ತಂಡುಕೊಂಡಿದ್ದಿಯೇ? ದೇವರ ವಾಗ್ದಾನಗಳನ್ನೂ ಅಂಗಿರಣುವದರಲ್ಲಿ ನಮಗೆ ಸಮಸ್ಯೆಯಿದ್ದಂತೆ ಯೀಸುವಿನ ಶಿಷ್ಯಲಿಗೂ ನಹ ಆಗ ಅಂಥದ್ದೇ ನಮಸ್ಯೆಯಿತ್ತು ತೀಸ್ತನು ತಾನು ಎದ್ದು ಬರುವನೆಂದು ಶಿಷ್ಯಲಿಗೆ ಮುಂದಾಗಿ ಹೇಳಿದ್ದನು (ಮಾರ್ಕ 8:31; 9:31), ಆದರೆ ಅವರು ಆ ಮಾರನ್ನು ನಂಬಲು ಇಲ್ಲ, ಅಥವಾಡಿಕೊಳ್ಳಲು ಇಲ್ಲ (ಮಾರ್ಕ 9:32; ನೋಡಿ ಯೋಹಾನ 20:9). ಶಿಷ್ಯರು ಯೀಸುವಿನ,² ಪುನರುತ್ತಾನವನ್ನೂ ಏಕೆ ನಂಬಿಲ್ಲ ಎಂಬ ಅಧ್ಯಯನವನ್ನು ಮಾಡೋಣ.

ಸಮಾಧಿಯ ಬಿಂಬಿ

(ಲಾಕ 24:12; ಯೋಹಾನ 20:1-10)

ಹಿಂದಿನ ಹಾರದಲ್ಲಿ ವಾರದ ಚೊದಲನೆಯ ದಿನದ ಅರುಣೋದಯದಲ್ಲಿ ಸಮಾಧಿಯ ಬಳಗೆ ಹೊಂದ ಸ್ತೀಯರ ಬಗ್ಗೆ ಜರ್ಜಿಸಿದೆಪ್ರ (ಮತ್ತಾಯ 28:1-8; ಮಾರ್ಕ 16:1-8; ಲಾಕ 24:1-11). ಅವರಲ್ಲಿ ಮಗ್ನಿಚರ ಮಲಿಯಂಗಿ ಬ್ರಹ್ಮಾಗಿದ್ದಳು (ಮತ್ತಾಯ 28:1; ಮಾರ್ಕ 16:1). ಒಂದು ಹಂತದಲ್ಲಿ, ಆಕೆ ಅವಲಿಂದ ಪ್ರತ್ಯೇಕಗೊಂಡಿದ್ದಳು. ಇತರರು ಸಮಾಧಿಯ ಬಳಗೆ ಬರುವ ಚೊದಲೇ, ಅವಳು³ ಅವರೆಲ್ಲರು ಅಲ್ಲಗೆ ಹೊಣೆವಾಗ, ಅವಳು ಅಲ್ಲದ್ದು ಶ್ರಾಯಿಃ

ಸಹಾಯಕಾಗಿ ಓಡಿರಬಹುದು.

ಹೇಗೂ ಆಕೆ ಸಮಾಧಿಗೆ ಬಯವಷ್ಟರಲ್ಲ, “ಸಮಾಧಿಯ ಕಲ್ಲನ್ನು ... ಜರುಗಿನಲಾಗಿತ್ತು” (ಯೋಹಾನ 20:1). ಅಲ್ಲಯ ಸ್ತೀಯನ್ನು ಗ್ರಹಿಸದೆ, ಆಕೆ ಹೇಡ್ತೆ ಯೋಹಾನರ ಬಣಗೆ ಕಿಡಿದಳು (ಯೋಹಾನ 20:2ಎ).⁴ ಆಕೆಯ ಅವಳಿಗೆ, “ನ್ಯಾಮಿಯನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿ ಆತನನ್ನು ಎಲ್ಲ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲವೆಂದು ಹೇಳಿದಳು” (ಯೋಹಾನ 20:2ಜ).

ಆಗ, ಹೇತು ಮತ್ತು ಯೋಹಾನರು ನಕ ನಮಾಧಿಯ ಬಳಗೆ ಹೊರದರು (ಯೋಹಾನ 20:3, 4ಎಂದು; ಲಾಕ 24:12ಎಂದು). ಯೋಹಾನನು ಯೋವನನ್ನಾಗಿದ್ದಲಿಂದ, “ಹೇತುಸಿಗಿಂತ ಮುಂದಾಗಿ ಈಡಿ ನಮಾಧಿಯ ಬಳಗೆ ಬಂದನು” (ಯೋಹಾನ 20:4ಇಂದಿನ್ನಾಗಿದ್ದಲಿಂದ, ನೋಡಿ ಪಜನ 8ಎಂದು). ಆ ಸ್ತೀರ್ಯ ಅಲ್ಲಂದ ಹೊರಟ ನಂತರ, ಆ ಇಬ್ಬರು ವ್ಯಕ್ತಿಗಳು ಅಲ್ಲಂದ ಬಂದರು (ನೋಡಿ ಮತ್ತಾಯ 28:8; ಲಾಕ 24:9).

ఆతను నమాధియస్తు బగ్గి నోడిదను (యోహాన 20:5ఎ). “అల్ల నాయ బట్టిగజ్జద్వవు” ఆదరే ఒకగే హోణాల్ల (యోహాన 20:5బ). ఆదరే సించోన హెత్తను అవస కింద బందు నమాధియోళగే హోగి (యోహాన 20:6ఎ) మాత్ర “ఆ నాయ బట్టిగభ జద్దియపదస్తు, ఆతన తలీయ మేలాడ్ కృషాపుడచు ఆనాయ బట్టిగభ శుద్ధ ఇరదే నుత్తి బందు కడేయిల్ల బేరే ఇయపదస్తు నోడిదను” (యోహాన 20:6బ, 7; నోడి లక్ష 24:12బ).⁵

ಹೇತನ ಧೈಯದಿಂದ ಹೇಳಿತಪ್ಪಿಸಲ್ಪಟ್ಟವನಾಗಿ, ಯೋಹಾನನು ಅತನನ್ನು ಸಮಾಧಿಯ ಹತ್ತಿರಕೆ ಹಿಂಬಾಳಿಸಿದನು, ಮತ್ತು ನಾರು ಬಟ್ಟಿಗಳನ್ನು ನೋಡಿದಾಗ, ಅತನು “ನಂಜಿದನು” (ಯೋಹಾನ 20:8). ಆ ನಂಜಿಕೆಯನ್ನು ಉಂಟು ಮಾಡಿದ ಆ ನಾರು ಮಹಿಯ ಮಹತ್ವ ಏನು? ಒಂದು ಹೇಳಿ, ಸ್ವೇಚ್ಛಿತರು ಅತನ ದೇಹವನ್ನು ಬೇರೆಕಡೆಗೆ ನಾಗಿಸಿದ್ದರೆ, ನಾರು ಮಹಿಯನ್ನು ಏಕೆ ಜಟ್ಟು ಹೊಗುತ್ತಿದ್ದರು. ಅಥವಾ ನಘಾದಿ ಕಷ್ಠರ ಆ ದೇಹವನ್ನು ಕಡ್ಡುಹೊಂಡು ಹೊಗಿದ್ದರೆ. ಆ ನಾರು ಮಹಿಯನ್ನು ಜಿಜ್ಞಿಸಲು ಅವರಿಗೆ ನಘಯವು ಇರಬ್ಲು, ಅವುಗಳನ್ನು ಮಡಡಿ ಇಡಲು ನಘಯವಿರಬ್ಲು ಯೇಸು ತನ್ನ ಜಿಜ್ಞಿಸು ಹೇರಿಗೆ ಆ ನಾರು ಬಟ್ಟಿಯನ್ನು ಜಟ್ಟು ಹೊಡಿಸು ಎಂಬುದು ತಾತೀಕ ವಿವರಣೆಯಾಗಿದೆ. ಅಂದರೆ ಯೇಸು ನಜಿವನಾಗಿ ಎದನು!

ಯೋಹಾನನು ತಿಳಿಸಿರುವ ಬಟ್ಟೆಯ ಕಾರ್ಯರಚನೆಯ ಬಿಷಯವು ನಂಜಕೆಗೆ ಅರುವಾಗಿದೆ ಎಂದು ಅನೇಕ ಪಂಡಿತರು ನಾಜಿಸುತ್ತಾರೆ. ಯೀಂನು ತರುವಾಯ ಬಾಗಿಲು ಮುಜ್ಜಿದ ಕೊರಡಿಯಲ್ಲ, “ಹಾದು ಹೋಗಿದ್ದು” ಹಾಗೆ ನಾರು ಮಡಿಯನ್ನು ಸಹ “ಹಾದು ಹೋಗಿದ್ದುನ್ನು,” ಅಡ್ಡಲಿಂದ ಮಡಿಯ ಬಟ್ಟೆಗಳು ಜ್ಞಿರಪೇಕು

ఆ నారు మడియు జిస్టీయు ఒగిద గూడినంతయ్యిత్తు గూడినింద జిస్టీయు మల హేరబందు ప్రకాశిసువ నుయుకొంతయ్యిల్ల కాలహోదంచె ... అథవా కైయిన్సు తేగిద, కై జిలలదంతయ్యిత్తు ఆ జిలలపు కై బీరజన లిపయిల్లత్తు.⁷

ఈ నందబ్రహ్మ, యోకానన నంజితెయ అప్రాణచాగిత్తు, అదన్న నంజితెయ కులతు కేంతి సీడిద తండెగి కోఱాలుసబహుడు, “ననగి నంజితె తిచిమెయాగిద్దరాా; నకాయమాడు ఎందు కూరి కేంతిదను” (పూఅం 9:24). నంతర వషణగళల్ల యోకానను బరెదు, “ఆతను సత్త ప్రీతి జిలవదిదిద్దు బర బీకేంబుదాగి శాస్త్రదల్ల బరెదిరువ మాతు అవలగే ఇన్నన్న తిజిదిరాల్ల” (యోకాన 20:9). ఆ తిజ్యురు హోరడలు అటియాదాగ (యోకాన 20:10), స్తుల్ల చుట్టూ యోకానను నంజిదను

(ಯೋಹಾನ 20:8). ಆ ಕುಲಿತು ಹೇತುನು ಆಷಯ್ಯಂಹಟ್ಟನು (ಲೂಕ 24:12ಎ).⁸ ಆದರೂ ಅತನು ಎದ್ದು ಬರುವನೆಂಬ ಮಾತನ್ನು ಅವರು ಪ್ರಾಣವಾಗಿ ನಂಬಲು, ನಾಧ್ಯವಾಗಿಲ್ಲ.⁹

ಮೇಂಡಿದಳ್ (ಮಾರ್ಕ 16:9-11; ಯೋಹಾನ 20:11-18; ಸೋಡಿ ಲೂಕ 24:10)

ಮಗ್ದಲದ ಮಲಯಳ ನಮಾಧಿಯ ಬಜಗೆ ಬಂದಾಗ, ಇತರ ಸ್ತೀಯರು ಹೇತು ಹಾಗೂ ಯೋಹಾನೆನ ನಂಗಡ ಇರುವರೆಂದು ತಿಜದರೂ - ಅಲ್ಲ ಯಾರೂ ನಹ ಇರಬಲ್ಲ. “ಆಕೆಯು ನಮಾಧಿಯ ಬಜಯಲ್ಲ ಅಳತ್ತಾ ನಿಂತಳ್” (ಯೋಹಾನ 20:11ಎ). ಆಕೆ ತನ್ನ ಸೈಹಿತಿನಿಗಾಗಿ, ಮತ್ತು ಅತನು ಕಾಣದೆ ಇರುವದಕ್ಕಾಗಿ ಗೋಳಾಡಿದಳ್, ಯಾಕೆಂದರೆ ಈ ಹಿಂದೆ ಆಕೆಯು ಅತನ ದೇಹವನ್ನು ನುಗಂಥ ತೈಲದಿಂದ ಅಭಿಷೇಕಿಸಿದ್ದಳ್.

ಆದರೆ ಮಲಯಳ ಹೊರಗೆ ನಮಾಧಿಯ ಬಜಯಲ್ಲ ಅಳತ್ತಾ ನಿಂತಳ್ ಈಗೆ ಆಕೆ ಅಳತ್ತಿರುವಾಗ ನಮಾಧಿಯೆಂಬೆಗೆ ಬೆಗ್ಗಿ ನೋಡಲು” ಮತ್ತು “ಯೇನುಬಿನ ದೇಹವು ಇಟ್ಟದ್ದ ಸ್ತೇಂಧಲ್ ಬೆಳ್ಗಿರುವ ವಸ್ತುಗಳನ್ನು ಹೊಡ್ಡಿಕೊಂಡ ಇಬ್ಬರು ದೇವದೂತರನ್ನು ಕಂಡಳ್” (ಯೋಹಾನ 20:11ಇ, 12).¹⁰ ಮಂಜೂಷದ ಮೇಲಿದ್ದ ದೂತರಂತೆ ಅವಲಿದ್ದರು. ಆಗ ಕ್ರಿಸ್ತನ ನಮಾಧಿಯ ಕೃಹಾನನದಂತಿತ್ತು.¹¹ ಆ ಹರಲೋಕದ ನಂದೇಶಕರು ಮಲಯಳಗೆ “ಅಮ್ಮಾ ಯಾಕೆ ನಿಂನ ಅಳತ್ತಿ?” ಅಂದರು (ಯೋಹಾನ 20:13ಎ). “ಆಗ ಆಕೆಯು ನನ್ನ ನಾಶಾಖಿಯನ್ನು ತೆಗೆದುಕೊಂಡು ಹೊಗಿದ್ದಾರೆ, ಅತನನ್ನು ಎಲ್ಲ ಇಟ್ಟಿದ್ದಾರೇ ನನಗೆ ಗೊತ್ತಿಲ್ಲ ಅಂದಳ್” (ಯೋಹಾನ 20:13ಜ).

“ಆದನ್ನು ಹೇಳಿ ತಿರುಗಿಕೊಂಡು ಯೇನು ನಿಂತಿರುವದನ್ನು ಕಂಡಳ್” (ಯೋಹಾನ 20:14ಎ). ಮಾರ್ಕ 16:9ರ ಪ್ರಕಾರ, ಪುನರುತ್ತಾನದ ಪ್ರಥಮ ದರ್ಶನ. ಮೌದಾಗೆ, “ಅತನು ಯೇನು ಎಂದು ಮಲಯಳ ಅಲಯಲ್ಲ” (ಯೋಹಾನ 20:14ಇ). ಯಾಕೆ ಅವಕ ತಕ್ಷಣವೇ ಅತನನ್ನು ಗುರುತಿಸಲಾಗಿಲ್ಲ ಎಂಬ ಮಾಹಿತಿ ಇಲ್ಲ. ಒಂದು ಹೇಳಿ ಪುನರುತ್ತಾನ ಹೊಂದಿದ ಆ ದೇಹದಲ್ಲ ಬದಲಾವಣಿಗಳಾಗಿರಬಹುದು.¹² ಆ ತೋಂಘರಲ್ಲ ಅತನು ಕಾಣಿಸಿಕೊಳ್ಳುವನೆಂದು ಅವಳಿ ಬಾಬಿನದೆ ಇರುವದಲಿಂದ, ಅತನನ್ನು ಗುಲಿತಿನದೆ ಇರಬಹುದು.¹³

“ಯೇನು ಆಕೆಯನ್ನು, ಅಮ್ಮಾ ಯಾಕೆ ಅಳತ್ತಿ? ಯಾರನ್ನು ಹುಡುಕುತ್ತಿ? ಎಂದು ತೇಜಲು ಆಕೆ ಅತನನ್ನು ತೋಂಗಾರನೆಂದು,¹⁴ ನೆನಸಿ ಅತಸಿಗೆ, ಅಯ್ಯಾ, ನಿಂನು ಅತನನ್ನು ಎತ್ತಿಕೊಂಡು ಹೊಗಿದ್ದರೆ ಎಲ್ಲ ಇಟ್ಟಿದ್ದೀ ನನಗೆ ಹೇಳಿ; ನಾನು ತೆಗೆದುಕೊಂಡು ಹೊಗಿ ತೇನೆ ಎಂದು ಹೇಳಿದಳ್” (ಯೋಹಾನ 20:15). ಇನ್ನೊಂದು ಹಡದಲ್ಲ, “ನಾನು ಅತಸಿಗೆ ಸಲಯಾದ ಶರ ನಂನಾಶ್ರ ಮಾಡಬೇಕು ಎಂಬ ಅಧರ.” ಕ್ರಿಸ್ತನ ಇತರ ಸೈಹಿತರೊಂದಿಗೆ ಅ ಕಾರ್ಯವನ್ನು ಮಾಡಲು ಅವಳಿ ಮುಂದಾಗಿರಬಹುದು.

ಯೇನು ಆಕೆಯ ಹೆಸರನ್ನು ಹೇಳಿ, ಅವಳ ಗೊಂದಲವನ್ನು ಹಲಹಲಹಿಸಿದನು: “ಮಲಯಳೆ!” (ಯೋಹಾನ 20:16ಎ). ಆಕೆ ತಿರುಗಿಕೊಂಡು “ಇಟ್ಯಾ ಮಾತಿನಳ್ - ರಬ್ಬಾನಿ, ಅಂದಳ್! ರಬ್ಬಾನಿ (ಅಂದರೆ ಗುರುವೇ ಎಂದು ಅಧರ)” (ಯೋಹಾನ 20:16ಇ).

ಆ ನಮಯದಲ್ಲ ಇತರ ಸ್ತೀಯರಂತೆ, ಆಕೆಯು ಅತನ ಹಾದಕ್ಕೆ ಇಡ್ಡು, ಹಾದವನ್ನು “ಗಟ್ಟಿಯಾಗಿ ಹಿಡಿದಿರಬಹುದು” (ಪುತ್ರಾಯ 28:9). ಆಗ ಕ್ರಿಸ್ತನು ಆಕೆಗೆ, “ನನ್ನನ್ನು ಹಿಡಿಯಬೇಡ;¹⁵ ಯಾಕೆಂದರೆ ನಾನು ಇನ್ನೂ ತಂದೆಯ ಬಜಗೆ ಏಲ ಹೋಳಬನಲ್ಲ”¹⁶ (ಯೋಹಾನ 20:17ಎ). ಮುಂದಿನ ಕೆಲವು ವಾರಗಳ ನಂತರ ಆಕೆಯನ್ನು ಕರ್ತನು ಪುನಃ ಧೀರ ಮಾಡುವ ನಂಭವ ಇದ್ದಲಿಂದ, ನನ್ನನ್ನು ಹಿಡಿಯಬೇಡ ಎಂದು ಹೇಳಿರಬಹುದು. ಅತನನ್ನು ಎಷ್ಟೇ ಹಿಡಿದುಕೊಂಡಿದ್ದರು. ನಮಯ ಬಂದಾಗ ಅತನು ತಂದೆಯ ಬಜಗೆ ಹೋಗಿ ಪವನಿದ್ದನು.¹⁷

ಆಕರ್ಗೆ ಒಂದು ಸೇವೆಯನ್ನು ಸೀಡಿದನು: “ನಿಂನು¹⁸ ನನ್ನ ಸಹಾಯದರೆ ಬಳಗೆ [ಹೋಗಿ] ನಾನು, ನನ್ನ ತಂಡೆಯೂ, ನಿಮ್ಮ ತಂಡೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಗೆ ಏಲ ಹೋಗುತ್ತಾನೆ ಎಂದು ಅವಲಗೆ ಹೇಳು”¹⁹ ಅಂದನು (ಯೋಹಾನ 20:17ಇ). ಅತನು ಜಿವದಿಂದ ಜಿರ್ಣಾನೆ ಎಂದು ಹೇಳು, ಎನ್ನದೆ (ಅದನ್ನು ಆಕೆ ಹೇಳುವಚೆಂದು ಅಲಲ್ಲಿದ್ದನು [ಯೋಹಾನ 20:18]); ಅದರ ಬದಲು ಆತನು ತಂಡೆಯ ಬಳಗೆ ಹೋಗಲು ಸಿದ್ಧಸಿರುವನೆಂದು ತಿಳಿಸಲು ಹೇಳಿದನು. ಆಕೆಯು ಹೇಳುವಂಥ ಮಾತುಗಳು ಲಜಿತಪಾದವು ಎಂದು ತಿಳಿಯ ಬಯಸಿದನು. ಯಾಕೆಂದರೆ ತಂಡೆಯ ಬಳಗೆ ಹೋಗುವ ನಂದೆಶವನ್ನು ತನ್ನ ಅಪ್ರೋಸ್ತಲಿಗೆ ಅಂತಿಮವಾಗಿ ಬೋಧಿಸಿದ್ದನು (ಯೋಹಾನ 14:2-4, 12, 28; 16:5, 7, 10, 28).

ಅವಳು ನಂತನದಿಂದ, “ಹೋಗಿ ಆತನು ಕಾಣಿಸಿಕೊಂಡಿದ್ದನ್ನು ಮುಂಚೆ ಆತನ ಜೊತೆಯಿಲ್ಲದವರಿಗೆ ತಿಳಿಸಿದಳು; ಇವರು ಹಂಬಳನುತ್ತಾ ಅಳುತ್ತು ಕೂಡಿದ್ದರು” (ಮಾತರ 16:10; ನೋಡಿ ಲಾಕ 24:10²⁰). ಆಕೆಯು ಅತಿ ಅನಂದದಿಂದ “ನಾನು ಕರ್ತನನ್ನು ನೋಡಿದೆನು,” ಎಂದು ಪುನರಾವರ್ತಿಸಿರುತ್ತಾನು (ಯೋಹಾನ 20:18). ಹಾಗಾದರೆ, ಪುನರಾವರ್ತಿಸಿದ್ದನ್ನು ನಂಬುತ್ತೇವೆ (ಮಾತರ 16:11).

ಮಾರ್ಗಮಧ್ಯದಲ್ಲಿ (ಮತ್ತಾಯ 28:9-11ಇ)

ಇತರ ಸ್ತ್ರೀಯರು ಮಾರ್ಗದಲ್ಲಿ ಇರುವಾಗ ಯೀಂನು ಅವಲಗೆ ಕಾಣಿಸಿಕೊಂಡನು (ಮತ್ತಾಯ 28:11). ಹಿಂದಿನ ಹಾರದಲ್ಲ ಆ ಸ್ತ್ರೀಯರು ದೇವದೂತರ ಸ್ವರವನ್ನು ಕೇಂಜ ಆ ವಾರೆಯನ್ನು ಯೀಂನುವಿನ ಶಿಕ್ಷ್ಯಾಗಿ ತಿಳಿಸಿದ್ದರು (ಮತ್ತಾಯ 28:8; ನೋಡಿ ಲಾಕ 24:9, 10, 22, 23). “ಆದರೆ ಅವರ ಮಾತುಗಳ ಅವಲಗೆ ಹರಬಿಯಾಗಿ ತೋಲಿದವು” (ಲಾಕ 24:11).

ಅವರು ಶಿಕ್ಷ್ಯರ ಬಳಗೆ ಹೋಗುವಾಗ,²¹ “ಯೀಂನು ಅವರ ಬಳಗೆ [ಆ ಸ್ತ್ರೀಯ] ಬಂದು, ಶುಭವಾಗಲ ಅಂದನು” (ಮತ್ತಾಯ 28:9ಇ). ಅವರು ಹತ್ತಿರಕ್ಕೆ ಬಂದು “ಆತನ ಹಾದಗಳನ್ನು ಹಿಡಿದು ಆತನಿಗೆ ನಮನ್ಯಾಗ್ರ ಮಾಡಿದರು” (ಮತ್ತಾಯ 28:9ಇ). ಯೀಂನು ಅವಲಗೆ “ಭಯಿತಡಬೇಡಿಲಿ” ಅಂದನು (ಮತ್ತಾಯ 28:10ಇ). ನಂತರ ಆತನು ತನ್ನ ಶಿಕ್ಷ್ಯರೊಂದಿಗೆ, ದೇವದೂತರು ಹೇಳಿದ ಮಾತುಗಳನ್ನು ಹೇಳಿದನು (ಮತ್ತಾಯ 18:10ಇ).²²

ಪಟ್ಟಣದಲ್ಲಿ (ಮತ್ತಾಯ 28:11-15)

ಶೈತ್ಯನು ಸ್ತ್ರೀಯಲಗೆ ಕಾಣಿಸಿಕೊಂಡ ನಂತರ, “ನಮಾಧಿ ಕಾಯುತ್ತಿದ್ದವರು ಕಾವಲುಗಾರರಲ್ಲ ಕೆಲವರು ಪಟ್ಟಣದೊಳಗೆ ಬಂದು ನಡೆದ ನಂಗತಿಗಳನ್ನೇಲ್ಲಾ ಮಹಾಯಾಜಕಲಗೆ ತಿಳಿಸಿದರು” (ಮತ್ತಾಯ 28:11ಇ).²³ “ಆಗ ಅವರು, ಭೂಕಂಪದ ಬಗ್ಗೆ, ದೇವದೂತರ ಬಗ್ಗೆ ಹಾಗೂ ಮಾಯವಾದ ಆ ದೇಹದ ಬಗ್ಗೆ ಯಾರೂ ನಮಗೆ ತಿಳಿನಾಲ್ಲವಲ್ಲ ಎಂದು ಹೇಳಿರಬಹುದು!”

ಯೀಂನು ಮೆಸ್ಸೀಯನು ಎಂಬ ಬಿಜಾರವನ್ನು ಯೆಹೂದ್ಯ ನಾಯಕರು ಹೇಜ್ಜಾಗಿ ಜಲಿಗಣಿಸಲಿಲ್ಲ. ಆದರೆ ಆತನು ಮೆಸ್ಸೀಯನಲ್ಲವೆಂದು ನಿರೂಪಿಸಲು, ಆತನ ನಮಾಧಿಯ ನುತ್ತೆಲು ಭಲವಾದ ಹಹರೆಯನ್ನು ಹಾಕಿದ್ದರು (ಮತ್ತಾಯ 27:6ಇ), ಆದರೆ ಈಗ ಆ ನಮಾಧಿಯ ಬಲದಾಗಿತ್ತು, ಅದು ಅವಲಗೆ ಅವಮಾನವನ್ನು ತಂದಿತ. ಈಗ ಯಾರು ಬೇಕಾದರೂ ಆದರ ಒಳಕ್ಕೆ ಹೋಗಿ ನೋಡಬಹುದಿತ್ತು, ಯೀಂನುವಿನ ದೇಹವು ಇಲ್ಲದೆ ಇದ್ದಿದ್ದಕ್ಕೆ ಅವರು ಯಾವ ಕಾರಣವನ್ನು ನೀಡಿದ್ದರು?²⁴

ಯೀಂನುವಿನ ಶಿಕ್ಷ್ಯರು, ಯೀಂನುವಿನ ದೇಹವನ್ನು ಒಯ್ದಿದ್ದರು ಎಂದು ಅವರು

ತ್ರಜಾರ ಮಾಡಿದರು “ಅವರು ಹಿಲಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಅ ಸಿಹಾಯಿಗಳಿಗೆ ಬಹಳ ಹಣಕೊಟ್ಟು, ‘ಅವನ ಶಿಶ್ಯರು ರಾತ್ರಿಯಲ್ಲಿ ಬಂದು ನಾವು ಸಿದ್ಧಮಾಡುತ್ತಿರುವಾಗ ಅವನನ್ನು ಕಡ್ಡುಕೊಂಡು ಹೊಳದರು ಎಂದು ಹೇಳಿ’” (ಮತ್ತಾಯ 28:12, 13). ಅದು ನಗೇರಿಡಾಗಿತ್ತು ಕೆಲಗೂ ನಹ ಹಾನ್ಯಸ್ಥದಾಗಿತ್ತು. ಇದರ ಕುಲತು ರಾಬರ್ಡ್ ಧಾರು ಹಾಗೂ ನ್ಯಾನ್‌ನ್ ಗೂಂಪಿಯವರು ಈ ಕೆಳಕಂಡತೆ ವಿವಲಸಿದ್ದಾರೆ:

ಹಿಲೀ ಸಭೆಯವರು ಈ ಕಥೆಯನ್ನು ಕಟ್ಟಿದರು ಯಾಕಂದರೆ ಇದರ ಬಗ್ಗೆ ಅವರು ನೋಡಿದ್ದರು ... ಬಂದು ದೇಶಿ ಶಿಶ್ಯರು ಯೇಸುವಿನ ದೇಹವನ್ನು ಒಯ್ಯುವ ನಲ್ಲವಾಗಿ ಕಲ್ಲನ್ನು ನಲಿನುವಾಗ, ಅದರ ಶಬ್ದದ ಸಿಬಿತ್ತ ಕಾವಲುಗಾರಲ್ಲಿ ಬಬ್ಬಾದರು ಎಜ್ಜರಗೇಳಷ್ಟುತ್ತಿರಲ್ಲವೇ? ಆ ಕಾವಲುಗಾರರು ಸಿದ್ಧಿನುತ್ತಿದ್ದರೆ, ದೇಹವನ್ನು ನಾಗಿಸಿದವರು, ಶಿಶ್ಯರೇ ಎಂಬ ಸಿಂಹಯವನ್ನು ಹೇಗೆ ಮಾಡಿದರು?²⁵

ಕಾವಲುಗಾರರು ಕರ್ತವ್ಯದ ನಮಯದಲ್ಲಿ ಸಿದ್ಧಿಸುವದು ಅಪರಾಧವೆಂದು ಯೆಹೂದ್ಯರು ಅಲ್ತಿದ್ದರು (ನೋಡಿ ಅಶೋಸ್ತಲರ ಕೃತ್ಯೇರಿಳಿ 12:18, 19; 16:27). ಹೇಗೂ ಆ ನಾಯಕರು ಈ ಸುದ್ದಿ ದೇಶಾಧಿಕರಿಯ ಕಿಬಿಗೆ ಜಡ್ಡರೆ, “... ನಾವು ಸಿಮಗೆ ಭಯಬಿಲ್ಲದ ಹಾಗೆ ಮಾಡುವೆವು ಎಂದು ಧೈರ್ಯ ಹೇಳಿದರು” (ಮತ್ತಾಯ 28:14).

“ಅವರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆ ಮಾಡಿದರು” (ಪಜನ 15ಎ). “ಹಾರಪು ಶಕ್ತಾದರೂ ಹಣಪು ದೊಡ್ಡ ಹಾಗೂ ಅಶಿನಲಾದ ಸಂಗತಿಯಾಗಿತ್ತು”²⁶ “ಈ ದಿನಗಳಲ್ಲಿ ನಹ ಕ್ರಿಯಾಲ್ಲದ ಸುಳ್ಳನ್ನು ಹೇಳಲಾಗುತ್ತಿದೆ ಎಂದು ಲಿಂಡ್ರ್‌ರ್ ರೊಬರ್ಸ್ ಹೇಳಿದ್ದಾರೆ.”²⁷

ಮತ್ತಾಯನ ಪ್ರಕಾರ, “ಈ ಮಾತ್ರ ಇಂದಿನವರೆಗೂ, ಯೆಹೂದ್ಯರಲ್ಲಿ ಹಜ್ಬದೆ” (ಪಜನ 15ಜ) - ಕ್ರಿ.ಶ. 170ರ ಜ್ಣಿನ್‌ ಮಾಣಿನ್‌ರವರು, “ತ್ರೈ ದೇಶಗಳಿಗೆ ನಂದೆಶಕರ ಮಾಲಕ ಈ ಸುದ್ದಿಯನ್ನು ರವಾನೆ ಮಾಡಿದರು, ಎಂಬ ಪ್ರತೀತಿ ಇದೆ.”²⁸

ಬಾಳಿಯಾದ ನಮಾಧಿಯ “ಚೊಡಲನೆಯ ವಿವರಣೆ ಇಡಾಗಿದೆ.” ಇಹ್ವತ್ಸನೆಯ ಶರ್ತಮಾನಗಳಿಂದಲೂ, ಬಾಳಿಯಾದ ನಮಾಧಿಯ ಮೂಲ ಸುದ್ದಿಯನ್ನೇ ತ್ರಜಾರ ಮಾಡಲಾಗುತ್ತಿದೆ. ಆದರೆ ಅವರ ಪುರಾವೆಗಳು ಹುರುಳಲ್ಲದ್ದಾಗಿದೆ. “ಯೇಸುವನ್ನು ದೇವರು ಮರಣದಿಂದ ಎಜ್ಜಿಸಿರುವುದು [ಬಾಳಿಯಾದ ನಮಾಧಿಯ ತುಲಿತ] ಬಜಿತವಾಗಿದೆ.”²⁹

ಒಂದು ನಿರೂಪಣೆ

(1 ಕೆಲಿಂಫ್ 15:೨; ನೋಡಿ ಲಾಕ್ 24:೩೪)

ನಂತರದಲ್ಲ, ಬಾಳಿಯಾದ ನಮಾಧಿಯ ಬಗ್ಗೆ ಆಶ್ಚರ್ಯಗೆಂಬಂಡಿದ್ದ ಹೇತುಸಿಗೆ ಯೇಸು ಕಾಣಿಸಿಕೊಂಡಿರಬಹುದು (ಲಾಕ 24:12). ಕ್ರಿಸ್ತನ ಪುರುತ್ವಾನದ ವಿಕಾರದಲ್ಲಿ ಅಶೋಸ್ತಲನಾದ ಹೌಲನು “ಕೆಳಣಿಗೆ ಆತನು ಪ್ರಥಮವಾಗಿ ಕಾಣಿಸಿಕೊಂಡನು” ಅಂದನು (1 ಕೆಲಿಂಫ್ 15:೨). ಮುಂದಿನ ಹಾರದಲ್ಲಿ, “ನ್ಯಾಬಿ ಎದ್ದಾದ್ದು ಸಿಜ, ಆತನು ಸೀಎಂ ನನಿಗೆ ಕಾಣಿಸಿಕೊಂಡನು” (ಲಾಕ 24:೩೪) ಎಂಬುದನ್ನು ಅಧ್ಯಯನ ಮಾಡಲಾಗ್ದೇವೆ. ಹೇಗೂ, ಅದರ ಪುರಾಣ ವಿವರಪು ನಮ್ಮೆಗಳಿರು. “ಯೇಸುವನ್ನು ಅಲಯನೆಂದು ಹೇಳಿದ ಶಿಶ್ಯಸಿಗೆ ಯೇಸು ಕಾಣಿಸಿಕೊಂಡಿದ್ದನು!”³⁰ ಇದರ ಕುಲತು ಜಾನ್ ಕಾಣರ್ ರವರು ಈ ಕೆಳಕಂಡಂತೆ ಬರೆದಿದ್ದಾರೆ,

ಹೇತುನು ಯೇಸುವನ್ನು ಸಂಧಿಸಿದಾಗ ನಡೆದ ಸಂಭಾಷಣೆಯನ್ನು ಯಾಲಿಗಾದರೂ

ಹೇಳಿಯವರದರೆ ... ಅದರ ದಾಖಲೆ ಲಭ್ಯವಿರುವದಿಲ್ಲ. ಇದರ ಅನುಭವ ಕುಲಕು ಮಾತಾಪುರದಕ್ಕೆ ಅದು ಹವಿತ್ರಪಾದದ್ವಾರಿತ್ತು ನಂಭವಿಸಿದ ನಂಗತಿಗಳ ಬಗ್ಗೆ ಹೆಚ್ಚು ಗಮನಬೇಕೆಂದ ಅದರೂ, ದುಃಖದಲ್ಲಿದ್ದ ಈ ಶಿಷ್ಯನನ್ನು ಯೀಎನು ಸ್ವೇಳತ್ವಾಹಿಸಿ ಅರ್ಥಸ್ತಲರೆಂದಿಗೆ ನ್ಯಾಫನನನ್ನು ತೆಗೆದುಕೊಂಡ ಮತ್ತು ಕೂಡಿರುವ ಅವರೊಂದಿಗೆ ನೇರಬೇಕೆಂದು ಯೀಎನು ಹೇಳಿರುತ್ತಾನೆಂದು ನಾನು ಆಶ್ಚರ್ಯಗೊಳಿಸ್ತೇನೆ. ಸ್ವಲ್ಪ ಹೊತ್ತಿನ ಹಿಂದೆ ಯೀಎನು ಅವರಿಗೆ ಪ್ರತ್ಯಕ್ಷಾವಾದಾಗ ಆತನು ಅವರೊಂದಿಗೆ ಇದ್ದನು.³¹

ರಸ್ತೆಯ ಮಾರ್ಗದಲ್ಲಿ

(ಮಾತ್ರ 16:12, 13; ಲಾಕ 24:13-35)

ಯೀಎನು ಮರಣದಿಂದ ಎದ್ದು ಚೇಳೆ ಇನ್ನೊಂದು ಬಾಲ ಎರಡು ಜನ ಶಿಷ್ಯರಿಗೆ ಕಾಬೆಸಿಕೊಂಡನು.³² “ಅ ಸ್ತೀಯರು ನಮಾಧಿಯ ಬಜೆಗೆ ಹೋದ ದಿನವೇ ಈ ಘಟನೆಯು ಜರಿಗಿತ್ತು ಲಾಕ 24:1] ಅವರು ಯೀರಾನಲೇಖಿಗೆ ಆರುವರೆ ಚೇಲು ದೂರದಲ್ಲಿದ್ದ ಎಮ್ಮುಕು ಎಂಬ ಹಜ್ಞಾಗೆ ಹೋಗುತ್ತಿದ್ದರು.”³³ (ಲಾಕ 24:13; ನೋಡಿ ಮಾತ್ರ 16:12). ಅವರಲ್ಲಿ ಒಬ್ಬನು ಸ್ಥಿರೋಧನಾಗಿದ್ದನು (ಲಾಕ 24:18); ಇನ್ನೊಬ್ಬನು ಮಾಹಿತಿ ಇರುವದಿಲ್ಲ.³⁴ ಕರ್ತನು ಇವರಿಗೆ ಕಾಬೆಸಿಕೊಂಡಿರುವ ನಂಗತಿಯು ಬಹು ಸ್ವಷ್ಟವಾಗಿರುತ್ತದೆ.

ಲಾಕ 24ರಲ್ಲಿ, ಅವರು ನಂಭವಿಸಿದ್ದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ನಂಭಾಷಣೆ ಮಾಡುತ್ತಿದ್ದರು (ಪಜನ 14). ಕ್ರಿಸ್ತನು ಅವರೊಂದಿಗೆ ನಡೆಯಲು ಆರಂಭಿಸಿದನು (ಪಜನ 15), ಅದರೆ ಅವರು ಆತನ ಗುರುತನನ್ನು ಹಿಡಿಯಲ್ಲ (ಪಜನ 16). ಒಂದು ಹೇಳಿ ದೇವರೆ ಇದನ್ನು ಮರುಮಾಡಿರಬಹುದು; ಅಥವಾ ಅವರ ಕಣ್ಣಗಳು ಗ್ರಹಿಸಿದಂತೆ ಮಾಡಿರಬಹುದು (ಪಜನ 17ಇ).

ಅವರು ಮಾಡುತ್ತಿದ್ದ ನಂಭಾಷಣೆ ಏನೆಂದು ಕ್ರಿಸ್ತನು ಹೇಳಿದನು (ಪಜನ 17ಎ). ಕಳೆದ ಮೂರು ದಿವಸಗಳಲ್ಲಿ ನಡೆದ ನಂಗತಿಗಳನ್ನು ಕೆಲ್ಲಾಯೋಫನು ಬಿವಲಿಸಿದನು (ಪಜನಗಳು 18-20), ಹಾಆಯಾದ ನಮಾಧಿಯನ್ನು ನೋಡಿದವರ ಬಿಜಾರವನ್ನು ನಹ ತಿಳಿಸಿದನು (ಪಜನಗಳು 22-24). “ಇನ್ನಾಯೆಲ್ಲ ಜನರನ್ನು ಜಿಡಿಸತಕ್ಕಪಡು ಆತನೇ ಎಂದು ನಿಲಾಳಿಸಿ ಕೊಂಡಿದ್ದೇವೆ. ಎಂದು ದುಃಖದಿಂದ ಮಾತಾಡಿರಬಹುದು.”³⁵ ಈ ಎಲ್ಲಾ ನಂಗತಿಗಳು ನಡೆದು ಮೂರು ದಿವಸಗಳಾಗಿವೆ ಅಂದನು” (ಪಜನ 21). “ಮೂರು ದಿನ” ಅಂದರೆ “ಯೀಎನು ಮೂರನೆಯ ದಿನ ಎದ್ದು ಬಂದ ದಿನ” (ಮತ್ತಾಯ 17:23). ನಿಗದಿತವಾದ ದಿನವು ಕಳೆದು ಹೋಗಿ, “ನಾವು ನಮ್ಮ ನಿಲಾಳೆಯನ್ನು ಕಳಕೊಂಡಿದ್ದೇವೆ” ಎಂಬುದು ಕೆಲ್ಲಾಯೋಫನ ಹೇಳಿಕೆಯ ಅರ್ಥವಾಗಿತ್ತು!

ಯೀಎನು ಅವರಿಗೆ, “ಎಲಾ, ಬುದ್ಧಿಯಲ್ಲಿದವರೇ, ತುವಾದಿಗಳು ಹೇಳಿದ್ದೆಲ್ಲವನ್ನು ನಂಬುವದರಲ್ಲಿ ಮಂದಹೃದಯರೇ, ಕ್ರಿಸ್ತನು ಇಂಥ ಶ್ರಮಗಳನ್ನು ಅನುಭವಿಸಿ ತನ್ನ ಮಹಾಪದವಿಗೆ ನೇರುವದು ಅಗತ್ಯವಾಗಿತ್ತಲ್ಲವೇ?” (ಲಾಕ 24:25, 26). ಶಿಲುಬೆಯ ಬಿಜಾರವು ಅತ್ಯವಶ್ಯಕವಾದ ದೇವರ ಯೋಜನೆಯಾಗಿದ್ದು, ಕ್ರಿಸ್ತನ ಮರಣವು ದೇವರ ಯೋಜನೆಯನ್ನು ಕ್ಳಾಡೆಲಿಸಿತು.

“ಯೋಜೆಯ ಮತ್ತು ಎಲ್ಲಾ ತುವಾದಿಗಳ ಗ್ರಂಥಗಳು ಚೊದಲುಗೊಂಡು ನಮ್ಮ ಗ್ರಂಥಗಳಲ್ಲಿ ತನ್ನ ಬಿಜಯವಾಗಿರುವ ನೂಜನೆಗಳನ್ನು ಅವರಿಗೆ ಬಿವಲಿಸಿದನು” (ಪಜನ 27). ಕೆಲ್ಲಾಯೋಫನು ಹಾಗೂ ಅವನ ಸ್ವೇಳಿತನಿಗೆ ಯೀಎನು ಹಳೆ ಒಡಂಬಡಿಕೆಯ ಅಧ್ಯಯನವನ್ನು ಮಾಡಿದನು. ಮೆಸ್ಸಿಯನ ಕುಲಕು ಮಾನುಷರಕ್ಷಿತಲೂ ಅರ್ಥಕವಾದ ತುವಾದನೆಗಳನ್ನು ಆತನು ತಿಳಿಸಿರಬಹುದು. “ಆಗ ಅವರು ಒಬ್ಬಿಗೊಬ್ಬಿರು, ಆತನು ದಾಲಯಲ್ಲ ನಮ್ಮ ನಂಗತ

మాతాదిదాగలూ గ్రంథగంభీరమైన అధ్యాత్మ నముగా జ్ఞాన కేళజీదాగలూ నమ్మి కృదయచు నమ్మిల్ల కుదియతల్లపే ఎందు హేళజీకొండు” (పజన 32).

ఆపరు ఎమ్ముకు హళ్ళగె తలుపిదాగ హోక్కు ఇంయుత్తు బంచు (పజన 29). కేళ్లయేవోభను కాగూ అపన స్టేటికును అపర సంగడ ఇంచుకొండు అంశులు యీఎనుపన్ను అప్పునిసిదురు (పజనగట 28, 29). ఆతను అపర సంగడ లూటక్కే కూతుకొండాగ అకారక్కుగా దేవర నేఱుత్తే మాడిదను (పజన 30). “ఆతను అదన్ను మాడుత్తిరలాగి అపర కణ్ణగటు తేరేదపు మత్తు ఆతన గురుతన్ను కిడిదరు” (పజన 31ఎ). ఆతనన్ను అలయలు అడజిషన్సెయాదపుగటు ఇల్లవాదపు.³⁶ “రేళ్ళయిన్ను ములిదాగ ఆపర కణ్ణగటు తేరేదచెందు, నంటరదల్ల ఆపర హేళజీదరు” (పజన 35జ). యీఎను వ్యుధనే మాడిద్దలంద అపర నేనపు కిందిరుగిరబముదు. ఆతనన్ను పునరుత్థాన హోందిదచనెందు గురుతిసిదరు! కాగాదరే, “ఆతను అపర కణ్ణగె మాయావాదను” (పజన 31ఎ)!

“కనొమ్మందు³⁷ జనలగే మత్తు అపరేందిగే ఇయవచలగే” (పజన 33; నోఉడి మాకం 16:13ఎ). “దాలయల్లాద అనుభవద” (పజన 35) బగ్గె పరదియన్ను నిఱలు తడవాగిద్దరూ నహ, ఆపరు అదే గజిగెయిల్ల ఎద్దు యీరూనలేఖిగే కింతిరుగి హోందరు (పజన 33). ఆపరు అల్లగె ఆగమిసిదాగ ఒందు మనోఽకరచాద జించయ జరుగిత్తు, “న్నాచు ఎదయ్య నిజ. ఆతను సిఁచేఖణసిగే కాపిసికొండను” ఎందు కలపరు హేళ్లత్తిద్దరు (లుక 24:34), ఇతరు ఇన్ను నందేహహడుత్తిద్దరు. కేళ్లయేవోభనూ అపన స్టేటికురు ఈ ఘటనేయిన్ను బివలసిదాగ, “అవరన్ను నంబిల్ల” (మాకం 16:13).³⁸ కతన శిష్యు నంజకేయ హోంపదల్ల మున్డుతేదరు (మాకం 16:14).³⁹

ముత్తుయు

ఆతను ఎద్దు బారను ఎందు అపోన్తులరు నంజద్దరు, ఆదరే ఆతను ఎద్దు బందాగ నంబువదరల్ల తల్లణగేంండరు. “ఆదాగ్యు ఇంథక అపోన్తులర మేలే, పునరుత్థానద కులిత నకరాక్కు నంగతియిన్ను యీకుద్దరు హేళజీదరు!”⁴⁰ ధామనో కాగూ గుండ్రియచరు ఈ కీళకండ హేళకే సిఁదిరుచరు,

నమాధియింద ఆతను ఎద్దు బందిరువ నంగతియిన్ను అపరు కేళద్వాగ్య దుఃఖ కాగూ నిరాశీయింద శిష్యు కూడిద్దరు. ఇంథక నందభందల్ల పునరుత్థానద కథించున్న అపరు కండు కిందియువదు హేగే నాచ్య. అంథక కేలనపన్ను అపరు ఎందిగు మాచలు అనాచ్యవిత్తు,⁴¹

“ఆతను జించదింద ఎద్దు బంద నంగతియిన్ను శిష్యులగే తించయహడినుపదేఁ యీఎనుచిన ప్రథమ ఆచ్యతేయాగిత్తు.”⁴² ముందిన హాఠదల్ల, ఆతను అనేఁకెలగే కాపిసికొండు, పునరుత్థానద నంగతియిన్ను స్ఫూర్చిపడిసిరువ కులతాగి జ్ఞానసేణ - ఇదలంద అపర నంజకేయ, ధృథవాయలు.

ലിപ്പണികൾ

‘അഭ്യൂപദസ്തു നിശ്ചയാർത്ഥവാഗ് നിമ്മു വിദ്യുതിനാജിനീ കേജെദ വാഗ്ദനഗജ് വിജയദള അവരു തൃഥാനപ്പെട്ടു. ² ഏറ്റൻേയി ഭാഗദ അഭ്യൂത്യദള ഇദ ഏറ്റൻേ ഭാഗവാഗിദ. ³ യോക്കാന് 20:1 ഹേജുത്രും മലയിച്ച “ഇന്നു കത്തുലീ ഇരുവാഗലീ മുംജാസേയലു ബേംഗസേ ബംദച്ചു” മുത്തു മാക്ക 16:2 ഹേജുത്രും അദേംനേംഡർ സീരീയരു “ബിംഗൈ ഹേജുത്തു മാഡവാഗ് അവരു നമ്മാദിയു ബജഗൈ ബംദച്ചു.” കേലവരു കൈ ലൈഡയാറി യോജിസുത്തുരൈ മലയിച്ച മുംഡേ ഓറിക്കോറി ഇത്രലഗിംക മുംജേ നമ്മാദിനീ ബംദച്ചു എന്ദു യോജിസുവരു. ഇതരു എല്ലാ സീരീയരു നമ്മാദിനീ ബജുത്തുദ്ധേരു “അഗ ഇന്നു കത്തുലീ ഇരുവാഗലീ” മുത്തു ബിംഗൈ “ഹേജുത്തു മാഡവാഗലീ” ബംദരു എന്ദു അലോജിസുത്തുരൈ. ഇദരു വിവരങ്ങേ മുവുപ്പെലു. ⁴ മുത്തുവിംഗാവരൈ യോക്കാനുമു “യീംസുവിസിം ഹേജുളി പ്രീപിസല്ലപ്പെവു” എന്ദു താനേ ഹേജെക്കാളുപ്പവും എന്ദു നാവു അജഞ്ജായു പുരുത്തേണെ. ഇദു നാധുവിരബഹുമു - ആദർ സംഭവശിയപ്പെലു - ആ മുറ്റലദ മലയിച്ച ഇജുരു പുരുഷരു നമ്മാദിനീ ഹോണ്റപ്പിരുവാഗ ആകെ ഭീംഗയാദച്ചു. ആകെ ഭക്തുകേഇക ആ സ്ഫടക്കൈ ഹോണ്റരിബഹുമു അഭ്യാവാ യീരജശേഖബന്തു ഹേംഗൈ മുത്തു യോക്കാനരു ഇദരു സ്ഫടക്കൈ ഹോണ്റരിബഹുമു (സോഇഡില യോക്കാന് 20:10). ഇദു കൈ ലൈഡയലു അരുവുവാദാരെ, ഹേംഗൈ ഇതരു അഞ്ചൊന്തലുരു ഇരുവശ സ്ഫടക്കൈ ഇരു ഹോണ്റരിബഹുമു (സോഇഡില ലാക് 24:12). യീംസുവിംഗു നിരാക്കരിക്കിട മേംഡേ ബഹുശി: ഹേംഗൈ ഇതരു അശ്വേതുലരുവിംഗു നംധിനലു സിഡ്വിരാലു, ⁵ സീരീയരുഗൈ നംധിനവാഗ ദേംവദാതനു എല്ലാദ്ധനു മുത്തു മലയിച്ചു നംധിസിദ്ധവും നാരു? നാവു ഹേജലു ആനുവുഡിലു, ബഹുശി: ദേംവരു അശ്വേതുലരോംടിനീ ഭീംഗൈ ബേംഗൈ ഭീംഗൈ ലൈഡയലു അടനു കായു മാഡബീകാറിപു അദന്നു ആ സീരീയരോംടിനീ ഭീംഗൈ ഭീംഗൈ ലൈഡയലു അടനു കായു മാഡബീകാറിപു അദന്നു ആ സീരീയരോംടിനീ ആ കായു മാഡിദനു. ⁶ പുനരുത്തുനു ഹോംബിന ദേംക എസ്സുവ ലൈബന നോഇഡില കൈ അഭ്യൂത്യ “പുനരുത്തുനു ഹോംബിന, യീംസുവിന ദേംക്” എബ ഹാരവിംഗു കൈ പുത്തുക്കൈ അദന്നു കാബലില. ⁷ Peter Marshall, Mr. Jones, Meet the Master (New York: Fleming H. Revell Co., 1950), 110. ⁸ ആ ദിനദേ തരുവായു, ഹേംഗൈ മുത്തു യോക്കാനു ബഹുശി: ഇതരു ശിശ്യലീനി അവരു നോഇഡിരുവദന്നു പിശിരിബഹുമു (സോഇഡില ലാക് 24:24). ⁹ കൈലപു ബരക്കാരരു കൈ അംബവിംഗു ഹേജുത്തുരൈ അദേംനേംഡർ അഞ്ചൊന്തലുരു മോഡലു നംജിദരു മുത്തു നംഡരു യീംസു ഹേജെദ നാനു എഴു ബരുത്തേനേ എന്ദു ഹേജുത്തുരു കുലിക അവരു പിശദുക്കോംടരു. കൈ ബരക്കാരരു നിലഞ്ചേയു ഒംഡു കാരണവലു അശ്വേതുലരു പുനരുത്തുനോഇംക ദേംവരുവിംഗു നോഇഡുത്തേബേ എസ്സുവ കല്ലുനേയാൽ. ¹⁰ ആകേയു ഹേംഗൈ യോക്കാനരു നോഇഡിരു നാരു ബിംഗൈവിംഗു നോഇഡച്ചു, ആദർ ആകേയു അദരു അഥവാദന്നു ഗുരുതിസ്തു നാധുവാഗാലു.

¹¹J. W. McGarvey and Philip Y. Pendleton, *The Fourfold Gospel or A Harmony of the Four Gospels* (Cincinnati: Standard Publishing Co., 1914), 743. ¹²“യീംസുവിന പുനരുത്തുനുദ ദേംക്” എബ ഹാരവിംഗു കൈ പുത്തുക്കൈ നോഇഡില. ¹³ പജന് 16ര അജഞ്ജായു വീംഡെരു ആകേയു അടനു കങ്കൈ ഭരിഞ്ചുവിംഗു നോഇഡുരു മുത്തു നംഡരു ഭീംഗൈ കൈലുരു കൈലുരു അഡരു. ¹⁴ യീംസുവേംഗു മുത്തു അലമ്പഥായു നീലമുംതരാറിഡു അവരു ആഭിഗം ഇജുരു അദരുളു ഭജുനു യീംസുവേംഗു നമ്മാദി ഇദരു ജാനദളു തോംപവിംഗു നിവർഹിനുപദു അതനിനീ ജവാഖ്യാലി ചേരുലുപ്പെട്ടു. ¹⁵ KJVയലു, “നാശ്വന്നു മുഖ്യബീംഗൈ.” ആദർ “സിയാഹദ മുത്തു [റിംഗ്]നും ഇജുയാ പുതു മുന്സീപിയു അഥു ഇന്നു മാഡബീംഗൈ പാകിരുവദന്നു നിംസു മാഡബീംഗൈ എംദാനുത്തേബേ” (Robert Duncan Culver, *The Life of Christ* [Grand Rapids, Mich.: Baker Book House, 1976], 270). ¹⁶ അടനു മുരണ വിജയദള, ആടനു ഹാതാജ ലോക്കൈ ഹോഡനു (അശ്വേതുലരു കുത്തുരും 2:31), “പരദൃഗ്സിനീ” ഹോഡനു (ലാക് 23:43). അടനു ഇന്നു പരിബോക്കൈ ഹോംഗാലു, ¹⁷ KJVനജുരുപ ശഭുരുചി “നാശ്വന്നു മുഖ്യബീംഗൈ” എസ്സുവദു അതരു അടനുവിംഗു പുതു അടനുവിംഗു പുതുവരുഗൈ കൈലപു വാദഗജന്നു ലംമുമാഡത്തുദൈ (മുത്തുവിംഗു 28:9; ലാക് 24:39; യോക്കാന് 20:27). ആകേയു ഹിംപിരുഗി കഴിമുകൈഞ്ചുവദു ഭീംഗയാദപ്പെലു കൈ വിജയദള യീംസു മലയിച്ചു ബുദ്ധിമാതു ഹേജെദനു. ¹⁸ യീംസു തഞ്ച അഞ്ചൊന്തലരു ബദലാറി തഞ്ച ദൃഷ്ടിക നക്കലുദരനും ഹേജെദനു എന്ദു കൈലവരു യോജിസുത്തുരൈ.

അദർ മുലയിൽ അപ്പോന്തുലര് കുലതു ഹേജ്ഡാറീന്റെ യീണുവൻസു അരിക്കൊംടിട്ടു (യോഹാൻ 20:18) McGarvey, അവരു ““സക്കേലൈറർ” എംബ പദവു തന്നെ തിഖ്യലിഗ് യീണു ചോദലനെയു ഭാരി ബാശിഡ്വാറു” (McGarvey and Pendleton, 745). നോഉഡി ഇജുയ 2:11. ¹⁹ ഗമൻസില യീണു “നമ്മു തംദേയ” അധിവാ “നമ്മു ദേവര്” എംബ ഹേജ്ലാളു. അതനു ദേവരോംടിനീ തംദേയോംടിനീ വ്യാഴാനപുള്ളീ സംബന്ധ ഹോംടിട്ടും, നംതർ അപ്പോന്തുലരു മാറിട്ടു. ²⁰ ലൂക്കസ്നു സപ്പജഹാരി മുലയിൽ മുച്ചു ഇക്രേ സീഡിയർ പര്വമാനവൻസു ലൂക്ക് 24:10രാജ് ഒളിനീ ഒളിനീ സേലസിഡ്വാനേ.

²¹ മുത്തുയുന തുകാര അജ്ഞ നോഉഡുത്തേബേ സീഡിയരു ദേവദാതരു ഹേജ്ദു സംഗതിയൻസു തിഖ്യലിഗ് ഹേജ്ലു അവരു ദാലയിള ഹോംഗുത്രിയവാഗ് യീണു തുട്ടുക്ക്കുന്നാദനു (മുത്തുയ 28:5-10). ഹാറിട്ടുരു, യാവാഗ കുളുകു അവര ജില്ലേയൻസു തിഖ്യലിഗ് പരദിമാകിഡാഗർ, അജ്ഞ ഹേജ്ഡാനും സീഡിയരു മാത്ര ദേവദാതരുന്നു നോഉഡരു (ലൂക്ക് 24:22, 23). അവരു കുടുന്നു നോഉഡപുളു, സീഡിയരു തിഖ്യലിട്ടാഗേ ഹോംഗുവാഗ് യീണു അവരിഗ കംഡു എംബ ആടു നോജിഷ്ടുക്കുദേ. ²² സീഡിയരു തിഖ്യലിഗ് കുൾ എറഞ്ഞേയ നാല ഹോംഗുത്രു ഇയവ നാഡ്യുതേ ആദേ - കുൾ നാല അവരു സിജഹാരി എട്ടിരുവ കുടുന്നു നോഉഡരു പരദിയേംടിനീ അവരു ഹോംഗുത്രിഡ്വാരേ. ²³ ബഹുഃ സിഹാഗിഗും അസുര തീജീയിപരാഗിടിരബകുമു (അദക്കുറി അവര ചിവരങ്ങേ മുച്ചു ജിവാഭൂതിയൻസു അവരിഗ വകിനലാറികു) യാജക്കിനു പരദി നേജ്സിദരു, അവരിനു കുടുമ്പേ തീജീയിപരു നേണാഹാഖ്യു കിംതുറിട്ടു. ²⁴ ലോകദ നസു ഭാഗദാള, നാപു കുൾ ഹേജ്ലുകുമു, “നമ്മാഥി ബാലയാറിഗേ എംബ ഹേജ്ലുവ അംശക്കേ അവരു വിനസു ജോഉഡിസിരബകുമു?” ²⁵ Robert L. Thomas, ed., and Stanley N. Gundry, assoc. ed., *A Harmony of the Gospels* (Chicago: Moody Press, 1978), 256. ²⁶ McGarvey and Pendleton, 747. ²⁷ Richard Rogers, *The Life of Christ and His Teaching* (Lubbock, Tex.: Sunset International Bible Institute External Studies Department, 1995), 104. ²⁸ McGarvey and Pendleton, 747. കുൾ നോജനേയ ജാതിയുമുഖ പരദി നേജ്സിദരു, ²⁹ Thomas and Gundry, 256. ³⁰ David L. Roper, “Meet the Master, 2,” *Truth for Today* (September 1994): 50.

³¹ John Franklin Carter, *A Layman’s Harmony of the Gospels* (Nashville: Broadman Press, 1961), 351. ³² ആ ഇന അനേജുംദു അള്ളിരാവാദ തുട്ടുക്കുതേ ജോഉഡിശലാറിദേ: യീണു ചോദലു നേജ്സിംദു ജനക്കു കുംഡ തരുവായു കുളുക്കോണിഗു മുച്ചു അംശന സംഗണിലുനീ കാണിസിക്കോംഡനു. യോഹാനന തുകാര മോഘുന നമ്പയ അഡ്യോറിസിദേ, കുൾ തുട്ടുക്കുതേയു നുക “ഹോദലനെയ ദിനവാറിദേ” (യോഹാൻ 20:19). ഇദർ കുലതു നാനു മുംഡിന അഥവായുദാള ഹേജ്ലുത്തേനേ. ³³ എമ്മാനൂർ ഇയവ സ്ക്രിപ്തുന്നു നോഉഡലു ഭൂതപബന്നു നോഉഡില “ഹാലേസ്റ്റിനിയഡാള യീണുവിന ദിന” ഇദർജ്ജ ഒജിക്കാവാദ നുഡ സിനുവദു. ³⁴ അജ്ഞ സ്ക്രീഡൈബോക്കന മുഗ, സ്നേഹിത, അധിവാ കുളോഫനു കുംഡപി ഇരബകുമു. NASB യിള ഇബ്രാഹിംസു യീണു “ബുദ്ധി ഇല്ലദ തുരുക്കരു” എംബ കുറെനു (ലൂക്ക് 24:25; ഒളി ഹേജ്ഡു നസുവു). ³⁵ കുൾ അംശഡാള അവര മുനസുരാളു “ഇന്ത്യാഇലൂരു ജഡുഗദു” ഇദർ അഥവു രോമുമുര ദഭ്യാജക്കുംദ കാഹാടുവദു അഥവു സിക്കോംടിട്ടു. കു തന്ത്രി അഥവാമുകിക്കുംഡും, ലിഡിയോഹാനും അവര ശഭ്യാഗും നോഉഡക്കുരുവ യീണു കുടുനേ എംബ കുലിലസുത്രിദ്വു ആടു അവര സിരുക്കേയാറിട്ടു. അംശനസു ലിലുബിനീ കാകിഡാഗ ആ സിരുക്കേ സിജവായലു. ³⁶ കുൾ അഥവായുദാള ലൂക്ക് 24:16, 17ര മേഉ ഇയവ ഓപ്പേചിയൻസു നോഉഡി. ³⁷ അപ്പോന്തുലരു എംബ ഹേജ്ലുവാഗ് “ഹന്തേജുംദു” ജനരെംദു ഹേജ്ലുത്രിട്ടു. ഭൂതമുനു അവര സംഗംഡ ഇരാലു (യോഹാൻ 20:24). അജ്ഞദ്വരജ്ജ എല്ലാ നേജ്സിംദു ജനരു അജ്ഞരാലു. ³⁸ അംശനശസു പുനഃസുഹനേ മാടുവ ദാല സംധാന മാടുവുദേ ആഗിദേ ലൂക്ക് 24:34സു മൂക്കൻ 16:13, 14ക്കു ഹോഉസി. ³⁹ നാപു മുംഡിന അഥവായുദാള നേജിദംഡേയേ ആതനു ഭൂതവെംദു തിഖ്യദ യീണു അപ്പോന്തുലരു യാവാഗ കാണിസിക്കോംഡനേനേ ആതനു ഭൂതവെംദു തിഖ്യദ (ലൂക്ക് 24:37).

⁴⁰ McGarvey and Pendleton, 742.

⁴¹ Thomas and Gundry, 256. ⁴² H. I. Hester, *The Heart of the New Testament* (Liberty, Mo.: Quality Press, 1963), 225.